

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಕುಲಶೇಗರಪ್ಪೆರುಮಾಳ್ ಅರುಳಿಚ್ಚೆಯ್
|| ವಂದಾಳಿನಿನ್ನೈ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕೇ

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ವಂದಾಳಿನಿನ್ನೈ ॥

ತನಯ್ ಕಾ ಪುಗ ತ್ತಶರದ್ ಪುಲವ್ಬಲ್

‡ವಂದಾಳಿ ಇಣೈ ವಣಂಗಿ ವಳನಗರಂ

ತೊಱುದೇತ್ತ * ಮನ್ನ ಆವಾ

ನಿನ್ನಾಯೈ * ಅರಿಯಣೈ ವೇಲ್ ಇರುಂದಾಯೈ *

ನೆಡುಂಗಾನಂ ಪಡರ ಪ್ಪೋಗು

ಎನ್ನಾಳ್ * ಎಂ ಇರಾಮಾವೋ * ಉನ್ನೈ ಪ್ಪಯಂದ

ಕೈಗೇಶಿ ತ್ತ ಶೋಱ್ ಕೇಟ್ಟು *

ನನ್ನಾಗ ನಾನಿಲತ್ತೈ ಆಳ್ವತ್ತೇ * *

ನನ್ನಗನೇ ! ಉನ್ನೈ ನಾನೇ (೧)

ವೆವ್ವಾಯೇ ವೆವ್ವರೈ ಕೇಟ್ಟು * ಇರುನಿಲತ್ತೈ

ವೇಂಡಾದೇ ವಿರೈಂದು ವೆನ್ನಿ *

ಮೈವಾಯ ಕಳಿಱ್ಱೊಳೆಂದು ತೇರೊಳೆಂದು *

ಮಾವೊಳೆಂದು ವನಮೇ ಮೇವಿ *

ನೆಯ್ವಾಯ ವೇಲ್ ನೆಡುಂಗಣ್ * ನೇರಿಱ್ಱೈಯುಂ

ಇಳಂಗೋವುಂ ಪಿನ್ನು ಪೋಗ *

ಎವ್ವಾಱು ನಡಂದನೈಯೆಂ ಇರಾಮಾವೋ ! *

ಎವ್ಬೆರುಮಾ ! ಎ ಶೆಯ್ಗನೇ (೨)

ಕೊಲ್ ಅಣೈ ವೇಲ್ ವರಿ ನೆಡುಂಗಣ್ * ಕೋಶಲೈ ತ್ತ

ಕುಲಮದಲಾಯ್ ! ಕುನಿ ವಿಲ್ ಏಂದುಂ *

Attention: Please note that the letters ಱ and ಱ denote μ and η respectively, in Tamil. Also note that ಱ್ಱ sounds almost like ಱ್ರಿ , ಱ್ಱೈ like ಱ್ರಿ , and so on. The consonant-cluster ಱ್ಱ is pronounced somewhere between ಱ್ರ and ಱ್ರ್ಱ. It is, however, colloquially acceptable to pronounce the clusters ಱ್ಱ and ಱ್ಱ್ಱ as ತ್ತ and ನ್ನ, respectively.

ಮಲ್ ಅಣೈಂದ ವರೈ ತ್ತೋಳಾ * ವಲ್ ವಿನೈಯೇ
 ಮನಂ ಉರುಕ್ಕುಂ ವಗೈಯೇ ಕಱ್ಱಾಯ್ *
 ಮೆಲ್ ಅಣೈಮೇಲ್ ಮುನ್ ತುಯಿನ್ಱಾಯ್ ಇನ್ನಿನಿ ಪ್ಪೋಯ್ *
 ವಿಯನ್ ಕಾನ ಮರತ್ತಿನ್ ನೀಱಲ್ *
 ಕಲ್ ಅಣೈಮೇಲ್ ಕಣ್ ತುಯಿಲ ಕ್ಕಱ್ಱನೈಯೋ *
 ಕಾಗುತ್ತಾ ! ಕರಿಯ ಕೋವೇ (೩)

ವಾ ಪೋಗು ವಾ ಇನ್ನಂ ವಂದು * ಒರುಗಾಲ್
 ಕಂಡುಬೋ ಮಲರಾಳ್ ಕೂಂದಲ್ *
 ವೇಯ್ ಪೋಲುಂ ಎಱಿಲ್ ತೋಳಿ ತನ್ ಪೋರುಟ್ಟಾ *
 ವಿಡೈಯೋ ತನ್ ವಿಲ್ಲೈ ಚ್ಚೆಱ್ಱಾಯ್ *
 ಮಾ ಪೋಗು ನೆಡುಂಗಾನಂ * ವಲ್ವಿನೈಯೇ
 ಮನಂ ಉರುಕ್ಕುಂ ಮಗನೇ ! * ಇನ್ನು
 ನೀ ಪೋಗ ಎನ್ ನೆಂಜಂ * ಇರುಬಿಳವಾಯ್ -
 ಪೋಗಾದೇ ನಿಱ್ಱು ಮಾಱೇ (೪)

ಪೋರುಂದಾರ್ ಕೈ ವೇಲ್ ನುದಿಬೋಲ್ ಪರಲ್ ಪಾಯ *
 ಮೆಲ್ಲಡಿಗಳ್ ಕುರುದಿ ಶೋರ *
 ವಿರುವ್ಬಾದ ಕಾನ್ ವಿರುಮ್ಬಿ ವೆಯಿಲ್ ಉಱೈಪ್ಪ *
 ವೆಂ ಪಶಿನೋಯ್ ಕೂರ * ಇನ್ನು
 ಪೆರುಂ ಪಾವಿಯೇ ಮಗನೇ ! ಪೋಗಿನ್ಱಾಯ್ *
 ಕೇಗಯಕೋರ್ ಮಗಳಾಯ್ ಪ್ಪೆಱ್ಱ *
 ಅರುಮ್ಬಾವಿ ಶೋಱ್ ಕೇಟ್ಟ * ಅರುವಿನೈಯೇ
 ಎನ್ ಶೆಯ್ಗೇ ! ಅಂದೋ ! ಯಾನೇ (೫)

ಅಮ್ಮಾ ! ಎನ್ನುಗಂದಱೈಕ್ಕುಂ * ಆರ್ವಚ್ಚೋಲ್
 ಕೇಳಾದೇ ಅಣಿ ಶೇರ್ ಮಾರ್ವಂ *
 ಎನ್ ಮಾರ್ವತ್ತಿಡೈ ಅಱುಂದ ತ್ತಱುವಾದೇ *
 ಮುಱುಶಾದೇ ಮೋವಾದುಚ್ಚೆ *
 ಕೈಮ್ಮಾವಿ ನಡೈ ಅನ್ನ ಮೆನ್ನಡೈಯುಂ *
 ಕಮಲಂ ಪೋಲ್ ಮುಗಮುಂ ಕಾಣಾದು *

ಎಮ್ಮಾನೈ ಎನ್ ಮಗನೈ ಇಲಿಂದಿಟ್ಟ *
ಇಲಿದಗೈಯೇನ್ ಇರುಕ್ಕಿನ್ನೇನೇ (೬)

ಪೂ ಮರುವು ನಱುಂಗುಂಜಿ ಪುನ್ನಡೈಯಾಯ್ -
ಪ್ಪುನ್ನೈಂದು * ಪೂನ್ ತುಗಿಲ್ ಶೇರ್ ಅಲ್ಲುಲ್ *
ಕಾಮರ್ ಎಲಿಲ್ ವಿಲಿಲ್ ಉಡುತ್ತು ಕ್ಕಲ್ ಅಣಿಯಾದು *
ಅಂಗಂಗಳ್ ಅಲಿಗು ಮಾಱಿ *

ಏ ಮರು ತೋಳ್ ಎನ್ ಪುದಲ್ವ * ಯಾನ್ ಇನ್ನು
ಶೆಲತ್ತಕ್ಕ ವನಂ ತಾನ್ ಶೇರ್ದಲ್ *
ತೂ ಮಱೈಯೀರ್ ಇದು ತಗವೋ * ಶುಮಂದಿರನೇ !
ವಶಿಟ್ಟನೇ ! ಶೋಲ್ಲಿರ್ ನೀರೇ (೭)

ಪೋ ಪೆಱ್ಱಾರ್ ಎಲಿಲ್ ವೇದ ಪ್ಪುದಲ್ವನೈಯುಂ *
ತಮ್ಮಿಯೈಯುಂ ಪೂವೈ ಪೋಲುಂ *
ಮಿನ್ ಪಱ್ಱಾ ನುಣ್ಣುರುಂಗುಲ್ ಮೆಲ್ಲಿಯಲ್ ಎನ್ *
ಮರುಗಿಯೈಯುಂ ವನತ್ತಿಲ್ ಪೋಕ್ಕಿ *
ನಿನ್ ಪಱ್ಱಾ ನಿನ್ ಮಗನೈಲ್ ಪಱಿ ವಿಳೈತ್ತಿಟ್ಟು *
ಎನ್ನೈಯುಂ ನೀಳ್ ವಾನಿಲ್ ಪೋಕ್ಕ *
ಎನ್ ಪೆಱ್ಱಾಯ್ ಕೈಗೇಶೀ * ಇರು ನಿಲತ್ತಿಲ್
ಇನಿದಾಗ ಇರುಕ್ಕಿನ್ನಾಯೇ (೮)

ಮುನ್ ಒರುನಾಳ್ ಮಱುವಾಳಿ ಶಿಲೈವಾಂಗಿ *
ಅವನ್ ತವತ್ತೈ ಮುಱುಂ ಶೆಱ್ಱಾಯ್ *
ಉನ್ನೈಯುಂ ಉನ್ ಅರುವೈಯೈಯುಂ ಉನ್ನೋಯಿನ್
ವರುತ್ತಮುಂ * ಒನ್ನಾಗ ಕೊಳ್ಳಾದು *
ಎನ್ನೈಯುಂ ಎನ್ ಮೆಯ್ಯುರೈಯುಂ ಮೆಯ್ಯಾಗ -
ಕೊಂಡು * ವನಂ ಪುಕ್ಕ ಎಂದಾಯ್ *
ನಿನ್ನೈಯೇ ಮಗನಾಗ ಪ್ಪೆಱಪ್ಪೆಱುವೇ *
ಏಱ್ ಪಿಱಪ್ಪುಂ ನೆಡುನ್ ತೋಳ್ ವೇಂದೇ (೯)

ತೇನಗು ಮಾ ಮಲರ್ ಕ್ಕೂಂದಲ್ * ಕೌಶಲೈಯುಂ
 ಶುಮಿತ್ತಿರೈಯುಂ ಶಿಂದೈ ನೋವ *
 ಕೂರ್ ಉರುವಿರ್ ಕೊಡುಂದೊಲುತ್ತು ಶೋಱ್ಕೊಟ್ಟ *
 ಕೊಡಿಯವಳ್ ತರ್ ಶೋಱ್ಕೊಂಡು * ಇನ್ನು
 ಕಾನಗಮೇ ಮಿಗವಿರುಮ್ಬಿ * ನೀ ತುಱಂದ
 ವಳನಗರೈ ತ್ತುಱಂದು * ನಾನುಂ
 ವಾನಗಮೇ ಮಿಗವಿರುಮ್ಬಿ ಪ್ಪೋಗಿನ್ನೇರ್ *
 ಮನು ಕುಲತ್ತಾರ್ ತಂಗಳ್ ಕೋವೇ (೧೦)

ಃಱರಾರ್ಂದ ಕರು ನೆಡುಮಾಲ್ ಇರಾಮನಾಯ್ *
 ವನಂ ಪುಕ್ಕ ಅದನುಕ್ಕಾಱ್ಱಾ *
 ತಾರಾರ್ಂದ ತಡವರೈ ತ್ತೋಳ್ ತಯರದರ್ ತಾರ್
 ಪುಲಮ್ಬಿಯ * ಅಪ್ಪುಲಮ್ಬಲ್ ತನ್ನೈ *
 ಕೂರಾರ್ಂದ ವೇಲ್ ವಲವರ್ * ಕೋಱಿಯಕೋರ್
 ಕುಡೈ ಕ್ಕುಲಶೇಗರ್ ಶೋಱ್ ಚೆಯ್ *
 ಶೀರಾರ್ಂದ ತಮಿಱ್ ಮಾಲೈ ಇವೈ ವಲ್ಲಾರ್ *
 ತೀ ನೆಱ್ಕಣ್ ಶೆಲ್ಲಾರ್ ತಾಮೇ (೧೧)

|| ಕುಲಶೇಗರಪ್ಪೆರುಮಾಳ್ ತಿರುವಡಿಗಳೇ ಶರಣಂ ||